

## ನಿತ್ಯಕಲ್ಯಾಣ : ಮನೆಮನೆಗೆ ಚಿಂತನ : ನೇ ದಿನದ ಸುದ್ದಿ

ಚಿತ್ರದುರ್ಗ ಆ.3 - ಮಾನವ ಬದುಕಿನಲ್ಲಿ ದುರ್ಭಾವ ಎನ್ನುವುದು ಬಹಳ. ದುರ್ಭಾವ ಹಂತ ಹಂತವಾಗಿ ದುಃಖವನ್ನು ತರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಸರಸ್ವತಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಾಸೋಹ ಪ್ರಜ್ಞೆ ವಿಷಯ ಕುರಿತು ಶ್ರೀಗಳು ಚಿಂತನ ನೀಡಿದರು.

ದುರ್ಭಾವ ವೇದನೆಯನ್ನು ನೀಡುತ್ತದೆ. ಕಾರಣ ದುರಾಲೋಚನೆ, ದುರ್ಭಾವದಿಂದ ದೂರವಿರಲು ಪ್ರಯತ್ನಿಸಬೇಕು. ಎಲ್ಲರ ಬದುಕಿನಲ್ಲಿ ಆಲೋಚನೆಗಳು ಬರುತ್ತಿರುತ್ತವೆ. ಮಾನವನ ಮೆದುಳಿನಲ್ಲಿ ಆಲೋಚನೆಗಳೆಂಬ ಮೋಡಗಳು ಬಂದು ಹೋಗುತ್ತಿರುತ್ತವೆ. ಆದರೆ ದುರಾಲೋಚನೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ದುರಾಲೋಚನೆ + ದುರ್ಭಾವ = ದುರ್ವರ್ತನೆ. ಸದ್ಭಾವದಿಂದ ಸದ್ವರ್ತನೆ. ಮನುಷ್ಯನಿಗೆ ಸ್ವಾರ್ಥ ಭಾವಕ್ಕಿಂತ ಸಾರ್ಥಕ ಭಾವ ಇರಬೇಕು. ನಮಗೆ ದಾಸೋಹಂ ಭಾವ ಬೇಕು. ದುರಹಂಕಾರ ಜೀವನದ ಅಲಂಕಾರವನ್ನು ಕೆಡಿಸುತ್ತದೆ. ನಿರಹಂಕಾರ ಜೀವನದ ಅಲಂಕಾರವನ್ನು ಹೆಚ್ಚಿಸುತ್ತದೆ ಎಂದು ನುಡಿದರು.

ಸಮ್ಮುಖ ವಹಿಸಿದ್ದ ಸಿದ್ಧಯ್ಯನಕೋಟೆ ಶ್ರೀ ವಿಜಯಮಹಾಂತೇಶ್ವರ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಎಲ್ಲಿಯವರೆಗೆ ಶರಣರ ಸಂದೇಶವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಬದಲಾಗುವುದಿಲ್ಲ. ಸತ್ಯಶುದ್ಧ ಕಾಯಕ ಮಾಡುವ ಸದ್ಭಕ್ತನಿಗೆ ಎತ್ತ ನೋಡಿದಡೆತ್ತ ಲಕ್ಷ್ಮಿ ತಾನಾಗಿಪ್ಪಳು ಎಂದರು.

ಮುಖ್ಯಅತಿಥಿ ಸಾಹಿತಿ ಧನಂಜಯ ಮೆಂಗಸಂದ್ರ ಮಾತನಾಡಿ, ಶ್ರೀಮಠವು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ದಾಸೋಹ ಎನ್ನುವುದು ವಿರಾಟ ಸ್ವರೂಪ. ಕಾಯಕಪ್ರಜ್ಞೆ ಮತ್ತು ದಾಸೋಹಪ್ರಜ್ಞೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಿಯ್ಯಾ ಈ ಪದ ದರ್ಶನವನ್ನು ಒಳಗೊಂಡಿದೆ. ದಾಸೋಹವು ಸಮರ್ಪಣಾ ಮನೋಭಾವದಿಂದ ಕೂಡಿದೆ. ದಾಸೋಹವು ದಾಸ ಎಂಬ ಅರ್ಥವನ್ನು ಕೊಡುತ್ತದೆ. ನಾವು ನಮ್ಮೊಳಗಿನ ದಾಸರಾಗಬೇಕು. ಸೃಷ್ಟಿಕರ್ತ ನಮ್ಮೊಳಗಿದ್ದಾನೆ. ನಮ್ಮ ಪರಿಸರದ ಯೋಗಕ್ಷೇಮಕ್ಕಾಗಿ ಪರಿತಪಿಸುವ ಪ್ರಜ್ಞೆ ನಮ್ಮಲ್ಲಿ ಮೂಡಬೇಕು. ದಾಸೋಹ ಎಂದರೆ ಬರೀ ಅನ್ನ, ಆಹಾರ ಮಾತ್ರವಲ್ಲ, ಅದು ಭಕ್ತಿಯ ದಾಸೋಹವು ಆಗಬಹುದು. ಆಹಾರವನ್ನು ಸಮರ್ಪಣಾ ಭಾವದಿಂದ ಹಂಚಿ ತಿನ್ನಬೇಕೆಂದರು.

ಕಲ್ಲಂ ಸೀತಾರಾಮರೆಡ್ಡಿ ಮತ್ತು ಕಲ್ಲಂ ಮಂಜುನಾಥರೆಡ್ಡಿ ವೇದಿಕೆಯಲ್ಲಿದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ. ಮಾರುತಿ ಹೆಗ್ಗೊಟೆ ಸ್ವಾಗತಿಸಿದರು.

